

## THE SOUTH INDIA PAPER MILLS LIMITED

Regd. Office & Factory : Chikkayana Chatra, Nanjangud - 571 302, Karnataka State, India Corporate & Marketing Office : # 1205 / 1206, Prestige Meridian II, M.G Road, Bangalore - 560 001.

Ref: Stock- Ex / 2023/ 592

29.07.2023

**BSE Limited** 25<sup>th</sup> Floor, Phiroze Jeejeebhoy Towers Dalal Street Mumbai 400 001 Tel: (022) 2272 1233/34

Dear Sir,

Sub: Newspaper Advertisement under Regulation 47 of SEBI (Listing Obligations and Disclosure Requirements) Regulations, 2015 for Unaudited Financial Results for the Quarter ended 30<sup>th</sup> June 2023

Ref: Scrip Code 516108

Pursuant to Reg. 47 of SEBI (Listing Obligations and Disclosure Requirements) Regulations, 2015, we are enclosing herewith the Newspaper Advertisements of Audited Financial Results for the Quarter/ year ended 30<sup>th</sup> June 2023, published in Business Standard and Vishwavani on 2.9.07.2023.

Thanking you, Yours faithfully For THE SOUTH INDIA PAPER MILLS LTD VIDYA Digitally signed by VIDYA Digitally signed by

BHAT VIDYA BHAT Date: 2023.07.29 16:16:23 +05'30'

Vidya Bhat Company Secretary ACS 29436

Encl: As above

SIPM

CIN (Corporate Identity No.) L85110KA1959PLC001352 <u>FACTORY : PHONE</u> : (91) (08221) 228265-67 <u>CORPORATE : PHONE</u> : (91) (080) 41123605 E-mail : <u>marketing@sipaper.com</u> Grams : PAPERMILLS Website : www.sipaper.com

CIN : L85110KA1959PI Regd. Office: Chikkayana Chatra, Nanjangud			बँक ऑफ इंडिया Bank of India		BEFORE THE NATIONAL COMPANY LAW TRIBUNAL, BENCH, AT MUMBAI C.P. (CAA) NO. 109 (MB) OF 2023 CONNECTED WITH CA (0.4.0) 247 (MB) OF 2022	Form No. INC [Pursuant to Rule 30 of the C (Incorporation) Rules. 2 Before the Central Gove Regional Director, Western Re
		akhs except per share data	WORLI NAKA BRANCH : Pankaj Mansion, Dr. Annie Besant Road, Opp. Poddar Hospital,		CA (C.A.A) 247 (MB) OF 2022 In the matter of the Companies Act. 2013	In the matter of sub-section (4) of
STATEMENT OF UNAUDITED F	FINANCIAL !	RESULTS	Worli, Mumbai - 400 018. <b>Tel.</b> : 022-2492 9323/2493 3155/ 2490 4324 / 2491 1642, Fax : 2493 1193, E-mail : WorliNaka.MumbaiSouth@bankofindia.co.in	WARREN TEA LIMITED	AND	Companies Act, 2013 and claus rule (5) of Rule 30 of the
FOR THE QUARTER ENDER	D 30th JUNE	E 2023	POSSESSION NOTICE (For Immovable Property)	Registered Office, Deohall Tea Estate, P.O. Hoogrijan, Dist.Tinsukia,	In the matter of Petition under Sections 230 to 232 read with other	(Incorporation) Rules, 2014
Dertiquiere	Quarter Ended Previous	Year ending Quarter Ended		Assam 786 601	applicable provisions of the Companies Act, 2013 and other applicable provisions of the Companies Act, 2013	AND In the matter of
Particulars		3-2023 30-06-2022	Branch, Mumbai South Zone under the Securitisation and Reconstruction of Financial Assets	CIN: L01132AS1977PLC001706 Tel: +91 9531045098	AND	nVent Enclosures India Priva (CIN: U27300MH2008PTC18
			and Enforcement of Security Interest Act 2002 and in exercise of powers conferred under	Email: corporate@warrentea.com	In the matter of KJMC Realty Private Limited, a company incorporated	having its Registered Off 6th Floor, Jolly Board Tower, D-
I income from operations	7,693.45 28,7	785.11 8,051.67	section 13(12) read with Rule 3 of the Security interest (Enforcement) Rules 2002 issued a Demand Notice Dated 04.05.2023 calling upon the Borrowers in the Home Loan in the name of	website: www.warrentea.com	under the provisions of the Companies Act, 1956 AND	Techno Campus, Kaniurma
profit for the period (before Tax,			Mr. Praveen Madhukar Jadhav & Mrs. Suchita Pravin Jadhav, residing at Flat No. 403, 4 <sup>th</sup>	NOTICE	In the matter of Puja Trades & Investments Private Limited, a Company	Mumbai- 400042, Mahara Applicant Compa
ptional and / or Extraordinary Items)	(553.15) (3,73	30.12) 27.05	Floor, Mahavir Krupa CHS Ltd., Plot No.103, Sector-22, Kamothe, Panvel Navi Mumbai - 410209.	Notice is hereby given that	incorporated under the provisions of the Companies Act, 1956	NOTICE is hereby given to the G
profit for the period before Tax,			to repay the amount mentioned in the notice being Rs. 23,17,927.18/- (Rupees Twenty Three	pursuant to Section 91 of the	AND	that the Applicant Company make application to the Central
Exceptional and / or Extraordinary Items)	(553.15) (2,40	02.62) 27.05	Lakhs Seventeen Thousand Nine Hundred Twenty Seven And Paise Eighteen Only) and Rs. 2,35,068/- (Rupees Two Lakhs Thirty Five Thousand and Sixty Eight Only) interest	Companies Act, 2013 and rules	In the matter of Scheme of Amalgamation of KJMC Realty Private Limited ('the Transferor Company') with Puja Trades & Investment Private Limited	under section 13 of the Compar
Profit for the period after tax,(after	(440.00) (4.0	5 40)	thereon, within 60 days from the date of receipt of the said notice.	made there under and Regulation	('the Transferee Company') and their respective shareholders and creditors	seeking confirmation of alter
otional and / or extraordinary items)	(413.93) (1,66	67.19) 5.20	The borrowers having failed to repay the entire amount, notice is hereby given to the borrowers	42 of the Securities and Exchange Board of India (Listing Obligations	KJMC Realty Private Limited, a Company incorporated)	Memorandum of Association of in terms of the special resoluti
comprehensive Income for the period			and guarantor and the public in general that the undersigned has taken Possession of the	and Disclosure Requirements)	under the Companies Act, 1956, having its registered office )the Petitioner No. 1 /	the Extra Ordinary General Me
prising profit for the period (after tax)	(412.02) (4.0	79.14) 5.00	property described herein below in exercise of powers conferred on him under sub-section (4) of section 13 of Act read with rule & of the Security Interest Enforcement) Rules, 2002 on this	Regulations, 2015 that the cut-off	at 168, Atlanta, Nariman Point, Mumbai 400 021 Transferor Company	11th July, 2023 to enable t
other comprehensive income (after tax)]		73.14) 5.20 375.00 1,500.00	26 <sup>th</sup> day of July of the year 2023.	date for e-voting will be e.o.d. of	CIN: - U70102MH2008PTC183258	company to change its Register "State of Maharashtra" to the
y Share Capital	1,070.00 1,8	73.00 1,300.00	The borrowers in particular and the public in general is hereby cautioned not to deal with the	5 <sup>th</sup> September, 2023 in connection	Email-id -cosec@kjmc.com	Karnataka".
erves (excluding Revaluation Reserve as		10 10 10 064 00	property and any dealings with the property will be subject to the charge of the Bank of India,	with the forthcoming Annual	Puja Trades & Investments Private Limited, a Company j incorporated under the Companies Act, 1956, having its ) .the Petitioner No. 2 /	Any person whose interest is affected by the proposed ch
		10.19 19,064.88	for an amount of Rs. 23,17,927.18/- (Rupees Twenty Three Lakhs Seventeen Thousand Nine	General Meeting of the Company	registered office at 161, Atlanta, Nariman Point, Mumbai ) Transferee Company	registered office of the co
	(as on 31-03-2023) (as on 3	(as on 31-03-2022)	Hundred Twenty Seven and Paise Eighteen Only) and Rs. 2,35,068/- (Rupees Two Lakhs Thirty Five Thousand and Sixty Eight Only) and interest @ 9.45% p.a. and @ 9.95% with	scheduled to be held on	400 021	deliver either on the MC
ngs Per Share (of ₹.10/- each) in ₹.	(224)	11.00) 0.00	monthly rest from 30.04.2023 & costs & charges thereon.	12 <sup>th</sup> September, 2023.	CIN-U65100MH1989PTC050753	(www.mca.gov.in) by filin complaint form or cause to be
	· · · ·	11.08) 0.03	The borrower's attention is invited to the provisions of sub section (8) of section 13 of the Act, in	For Warren Tea Limited	Email-id -cosec@kjmc.com	send by registered post of his/h
ed :		11.08) 0.03	respect of time available, to redeem the secured assets.	Soma Chakraborty Company Secretary	Notice of HEARING OF THE PETITION	supported by an affidavit statin
above is an extract of the detailed format of				Place : Kolkata	Notice is hereby given that a Petition dated 9th March, 2023 under Sections 230 to 232 of the Companies Act, 2013 and other applicable provisions of the Companies Act, 2013 for	of his /her interest and grounds of to the Regional Director, Wes
Stock Exchange under Regulation 33 of			DESCRIPTION OF THE IMMOVARIA PROPERTY	Dated : 28 <sup>th</sup> July, 2023	sanctioning the Scheme of Amalgamation of KJMC Realty Private Limited (the Transferor	Everest, 5th Floor, 100 Ma
ure Requirements) Regulations, 2015. for the Quarter are available on tl			All that part and parcel of land with an extent of Flat No. 403, 4th Floor, Mahavir Krupa CHS Ltd.,		Company') with PujaTrades & Investments Private Limited ('the Transferee Company') and	Mumbai-400002 within fourtee
s for the Quarter are available on the seindia.com & Company's website www.si		DOE LIMILEU AI	Plot No. 103, Sector-22, Kamothe, Panvel Navi Mumbai - 410209. in the name of Mr. Praveen	This information may be accessed on the Company's website	their respective shareholders and creditors was jointly presented/filed by KJMC Realty	the date of publication of thi a copy to the applicant com
senda.com a company s website www.si		Ouden of the Decend	Madhukar Jadhav & Mrs. Suchita Pravin Jadhav, and Bounded : On the North by : 9.00	www.warrentea.com and the	Private Limited and Puja Trades & Investments Private Limited on 11th March, 2023 and was admitted by the Hon'ble National Company Law Tribunal, Mumbai Bench, Mumbai, on 14th	Registered Office at the addres
	Вус	Order of the Board Sd/-	mtrs. Wide Road, On the South by : Plot No. 25, On the East by : Plot No. 102, On the West by : Plot No. 104.	same has also been forwarded to	July, 2023. The said Petition has been fixed for final hearing before the Hon'ble Member Shri.	below:- 6th Floor, Jolly Board Tower, D-V
	м	ANISH M PATEL	Sd/-	the stock exchanges for dissemination on their websites i.e.	H. V. Subba Rao(J) and Hon'ble Member Smt. Anu J. Singh (T)or such other Members taking	i-Think Techno Campus, Kanjurn
Nanjangud		AGING DIRECTOR	Rakesh Kumar Chaudhary (Chief Manager)	www.bseindla.com and	Company matters on Friday the 25th of August, 2023 in the forenoon or soon thereafter.	Mumbai- 400042, Maharashtra For & on b
27-07-2023	<u>ا</u>	DIN: 00128179	Place : Mumbai Authorized Officer (Bank Of India)	www.cse-india.com	If you desire to support or oppose the said Petition at the hearing, you should give notice	Enclosures India Pri
			-		thereof in writing to M/s PRS Associates, Company Secretaries, the Authorised	VEERAIAH BELLAM
					Representative for the petitioner companies having their office at Omega Business Park, 309, 3rd Floor, Road No. 33, Opp. Kamgar Hospital, Wagle Estate, Thane (W)- 400604 and	Date : 28.07.2023
					the National Company Law Tribunal (NCLT), at 4th Floor, Telephone Exchange, G.D. Somani	Place : MUMBAI
					Marg, Cuffe Parade, Colaba, Mumbai - 400 005 so as to reach them not less than two days	
	-				before the date fixed for hearing of the said Petition and appear on the aforesaid date either in	
					person or by an Advocate / Legal Professional entitled to practice in the Hon'ble National Company Law Tribunal, Mumbai Bench, Mumbai.	
					If you wish to oppose the said Petition, the grounds of opposition or a copy of your Affidavit in	
					that behalf should be furnished with your notice to the Petitioner's Authorized Representative	
					as above.	Markets,
					A copy of the aforesaid Petition can be obtained from Petitioner's Authorized Representative	Monday to Sat
					by any person requiring the same on any working day on payment of prescribed charges for	Out
			Aradi		the same. Sd/-	To book your o
e-Inv			Azadi <sub>Ka</sub>		PRS Associates	To book your c
e-Inv			A second b a second sec		Place: Mumbai Company Secretaries	sms reachb
e-Inv			AmritMahotsay	- 3112 2023 INDIA		
<b>e-inv</b> Doing Busines		Ease	Amrit Mahotsav	MIRA 2023 INDIA	Date: 28.07.2023 Authorised Representative for the Petitioner Companies	to <b>57575</b> or
		Ease	Amrit Mahotsav	3127 2023 INDIA		
		Ease	Amnt Mahotsav	MIZA 2023 INDIA		
		Ease	Amnt Mahotsav	MILA 2023 INDIA		
		Ease	Amnt Mahotsav	MISA 2023 INDIA		email order@bsr
		Ease	Amnt Mahotsav	MILA 2023 INDIA		email order@bsn
		Ease	Amnt Mahotsav	MILA 2023 INDIA		email order@bsn Business Stan
Doing Busines	s with					email order@bsn Business Stan
Doing Busines	s with					email order@bsr Business Stan
Doing Busines	s with	ayer*	with an Aggregate Annual To	urnover		email order@bsn Business Stan
Doing Busines	s with	ayer*	with an Aggregate Annual To	urnover	Date: 28.07.2023 Authorised Representative for the Petitioner Companies	email order@bsn Business Stan Insight Ou
Doing Busines Are you a GST exceeding of F	taxpa Rs 5 C	ayer* Cr in a	with an Aggregate Annual To ny of the preceding financial	urnover year?		email order@bsn Business Stand Insight Ou
Doing Busines are you a GST xceeding of F	taxpa Rs 5 C	ayer* Cr in a	with an Aggregate Annual To ny of the preceding financial	urnover year?	Date: 28.07.2023 Authorised Representative for the Petitioner Companies   J.B. CHEMICALS & PHARMAC   Regd. Office: Neelam Centre, 'B' Wing, 4" Floor, Hir	email order@bsn Business Stand Insight Ou EUTICALS LIMIT
Doing Busines The you a GST Exceeding of F so, you need t	taxpa Rs 5 C to kno	ayer* cr in an	with an Aggregate Annual To	urnover year?	Date: 28.07.2023 Authorised Representative for the Petitioner Companies   J.B. CHEMICALS & PHARMAC	nd Cycle Road, Worli, Mumbai 40 r, Appa Saheb Marathe Marg,

e-Invoices bear Unique Invoices Reference Number enerating through Invoice Registration Portal

# **Benefits of e-Invoicing**



or both, or for exports.





Auto populated

**GST Return** 

for GOOD HEALTH CIN: L24390MH1976PLC019380 Website: www.jbpharma.com E-mail: investorelations@jbpharma.com

NOTICE

## NOTICE is hereby given that the 47<sup>th</sup> Annual General Meeting (AGM) of the Company will be held through Video Conferencing (VC)/Other Audio Visual Means (OAVM) on Thursday, August 24, 2023 at 3.00 p.m. (IST), in compliance with the applicable provisions of the Companies Act, 2013, and the Rules made thereunder and General Circular No. 10/2022 dated December 28, 2022 read with General Circular No. 20/2020 dated May 5, 2020, General Circular No. 14/2020 dated April 8, 2020, General Circular No.17/2020 dated April 13, 2020 and other applicable circulars issued by the Ministry of Corporate Affairs (MCA) and the Securities and Exchange Board of India (SEBI) (Listing Obligations and Disclosure Requirements) Regulations, 2015, to transact the businesses as set out in the notice of the AGM dated May 24, 2023.

In terms of General Circular No. 20/2020 dated May 5, 2020 read with General Circular No.10/2022 dated December 28, 2022 issued by MCA and Circular No. SEBI/HO/CFD/POD-2/P/CIR/2023/4 dated January 5, 2023 issued by SEBI, Notice of the AGM and Annual Report for the financial year 2022-23 are sent through e-mail to the members whose e-mail address is registered with the Company or the Depository Participant/depository

The members of the Company are also hereby informed and are requested to note that:

The businesses as set out in the aforesaid notice may be transacted by the members through remote e-voting facility (i.e. e-voting from any place). The remote e-voting facility is provided through e-voting platform of National Securities Depository Limited ("NSDL") for facilitating voting through electronic means, as the authorized agency. The facility of casting votes by the members using remote e-voting system as well as e-voting during the AGM will be provided by NSDL, as per provisions of Section 108 of the Companies Act, 2013 read with the Companies (Management and Administration) Rules, 2014 and

Lesser compliance burden



Auto reporting to GST portal



**Reduction in** transcriptional errors



Auto-sharing with the **Buyers for reconciliation** 





Auto generation of e-Way Bill

Seamless transmission Of invoice

For more details, please refer to the Notification No. 10/2023-Central Tax dated 10.05.2023 read with Principal Notification No. 13/2020-Central Tax dated 21.03.2020







\*Except certain notified **Categories of taxpayers** (Please scan for details)

Central Board of indirect Taxes and Customs

@cbic\_india 🚹 @cbicindia 👩 @cbicindia 🕞 @CBIC INDIA 🕼 @cbic 🎆 www.cbic.gov.in

provisions of the SEB (Listing Obligations and Disclosure Requirements) Regulations, 2015; The remote e-voting period shall begin on Monday, August 21, 2023 at 9.00 a.m. and will end on

- (b) Wednesday, August 23, 2023 at 5.00 p.m.
- During the above voting period, shareholders of the Company holding shares on August 17, 2023, being (c) the cut-off date, may cast their votes electronically;
- The persons who have acquired shares and become members of the Company after despatch of notice may send request to the Company at the registered office or through email to (d) investorelations@jbpharma.com or may refer to the copy of the notice dated May 24, 2023 convening AGM which provides details of login ID and the manner of generating password. The said notice can also be downloaded from the Company's website www.jbpharma.com and NSDL's website www.evoting.nsdl.com. The persons who have already registered with NSDL for e-voting in past can vote using their existing password
- e-voting mode e-voting shall not be allowed beyond the aforesaid date and time of end of remote e-voting and e-voting module shall be disabled by NSDL for voting thereafter;
- The members attending the meeting who have not cast their votes through remote e-voting, shall only be (f)
- able to exercise their right to vote during the meeting; A member may participate in the AGM even after exercising his right to vote through remote e-voting but (g) shall not be allowed to vote again during the AGM;
- (h) A person whose name is recorded in the register of members or in the register of beneficial owners maintained by the depositories as on the cut-off date only shall be entitled to avail the facility of remote e-voting as well as e-voting in the AGM;
- The members who have not registered their e-mail address with the Company or depository (i) participant/depository need to follow the following process for procuring User ID and Password for remote e-voting and e-voting during the AGM:
  - In case shares are held in physical form, please provide your name, folio no., scanned copy of the share certificate (front and back), PAN (self-attested scanned copy), AADHAR (self- attested scanned copy) by e-mail to investorelations@jbpharma.com.
  - In case shares are held in dematerialsed mode, please provide your name. DP ID-Client ID, client master or copy of consolidated account statement, PAN (self-attested scanned copy), AADHAR (selfattested scanned copy) by e-mail to investorelations@jbpharma.com
  - Alternatively, shareholder may send an e-mail request to evoting@nsdl.co.in for obtaining User ID and Password by providing the details mentioned above.
- (i) The members who have not registered their e-mail address have to follow the following process to register the same:
  - Members holding shares in physical mode and who have not registered their e-mail address with the Company are requested to register their e-mail address by writing to the Company at investorelations@jbpharma.com along with the copy of signed request letter mentioning the name and address, self-attested copy of PAN card and self-attested copy of any identity proof in support of address.
  - Members holding shares in dematerialized form are requested to register/update their e-mail address with the concerned depository participant.
- The Notice of AGM will be available on the website of the Company at <u>www.jbpharma.com</u>, on website of Stock Exchanges i.e. BSE Ltd. and National Stock Exchange of India Limited. This notice will also be (k) available on the website of NSDL at www.evoting.nsdl.com.
- The members may refer the Frequently Asked Questions (FAQs) for shareholders and e-voting user manual for shareholders available at www.evoting.nsdl.com. or call on toll free no.: 022 - 4886 7000 and 022 - 2499 7000; and
- The members may contact the following person of NSDL who is responsible to address grievances, if any, (m) connected with facility of e-voting:
- Name: Mr. Amit Vishal / Ms. Pallavi Mhatre
- Designation: Asst. Vice President / Senior Manager
- Address: National Securities Depository Limited
- Office : Trade World, Awing, 4th Floor, Kamala Mills Compound, Lower Parel, Mumbai 400013 Telephone: Toll free no.: 022 - 4886 7000 and 022 - 2499 7000 Email: evoting@nsdl.co.in

NOTICE is also hereby given pursuant to Section 91 of the Companies Act, 2013, that the Register of Members and Share Transmission Books of the Company shall remain closed from Friday, August 18, 2023 to Thursday, August 24, 2023 (both days inclusive) for equity shares held in physical form for determining names of the members entitled to dividend, if declared at the AGM. Also, Thursday, August 17, 2023 has been fixed as Record Date for equity shares held in electronic form, for determining names of the members entitled to dividend, if declared at the AGM.

> For J.B. Chemicals & Pharmaceuticals Ltd Sandeep Phadnis **Company Secretary**









15502/13/0008/232

CBC/



Place : Mumbai

Date : July 29, 2023



# 10 **ವಿಶ್ವ**ವಾಣಿ

VIRTUE ASSOCIATES #20, 1st Main Road, Saraswathipuram, Geleyara Balaga, Bangalore 560086. Mob: 8105330203

TO WHOM IT MAY CONCERN his is for the information of the concerned that ID Card No. MUM- RA11235 has been reported lost/misplaced or stolen to the company. You are warned against any transactions in cash / cheque/ DD against the above ID Card. Any person entity paying any money against any of the aforesaid ID Card shall be doing so at his/her/its own risk and peril as the payment so made shall not constitute valid discharge of obligations for payment of any dues of the Company. All transactions conducted in spite

of the notice will be at sole risk as to consequences of the person involved in such transaction and the company will not be liable in any manne whatsoever. If the above ID card is found, return back to the below mentioned address

Kotak Mahindra Bank Ltd., 6th Floor, Zone 2, Infinity IT Park, Building No.21, Near NNP and Raheja Heights, Malad (E), Mumbai-400097.

IN THE COURT OF ADDITIONAL CITY CIVIL JUDGE AT BENGALURU 0.S.No.158/2007 PLAINTIFFS: SRI.D.R.SHANKARNARAYANA and Others /VS/ DEFENDANTS : SMT.MAHALAKSHMI Since Dereforantis - om Intranzia Kontini Silice Dead by her Legal Representatives and Others SUMMONS/NOTICE TO DEFENDANT NO.1(B) AND DEFENDANT NO.5(A)1(A) & (B) TO 5 (B)2 TO 5(E)5: 1(b) SMT. SRIDEVI D/o. Late Mahalakshmi, Aged about 51 Years, Deviding a Min 200 20 Mic Dochman David

Residing at No.30, 3° Main, Raghavendra Block, Srinagar, Bengaluru-560 050. 5(a) 1 SRI RAMACHANDRA Since dead by his Lrs:

5(a) SMT. SUSHAMMA D/o.Ramachandra, Aged about 25 Years 5 (b) SMT. RASHMI

D/o. Ramachandra, Aged about 19 Years. 5 (b)2 SRI SHANKARAPPA, Retired Head Master S/o. Late Savithramma, Aged about 60 Years 5 (c) 3 SRI MURALI

/o. Late Savithramma, Aged about 53 years. 5 (d)4 SMT. GOWARAMMA, D/o Late Savithramma, Aged about 50 years,

5 (e) 5 SRI SUBRAMANI S/o Late Savithramma Aged about 48 years

All are residing at Habbenahalli Madivala Post, Malur Taluk, Kolar District-

WHEREAS, the Plaintiffs have filed suit for the Declaration against the Defendants. WHEREAS, the above case is set down for th Appearance of Defendant No.1(b) and Defendant No.5(a)1(a) & (b) to 5(b)2 to 5(e)5 on 21.08.2023 at 11.00 A.M CCH-60 and if you failed to appear before this Hon'ble Court, the above case will be proceeded with against your ex-

party. Given under my hand and seal and signatur on this 25<sup>th</sup> day of July 2023 at Bengaluru. SCHEDULE PROPERTY

All the piece and parcel of the property bearing No.1249, 'Chikala' situated at 4th Main, 'E' Block, <sup>26</sup> Stage, Rajajinagar, Bangalore-10. Consisting of Ground and First Floors, measuring East to West: 30 feetX 40 feet. EAST BY: Property No. 1334, WEST BY: Road, NORTH BY : Property No.1250, SOUTH BY: Road.

By Order of this Court, Asst. Registrar City Civil Court , Bangalore J.S.DINESH, Advocate No 74. "Mathrushree" 12<sup>th</sup> E Main Road, 76<sup>th</sup> Cross, 6<sup>th</sup> Block, Rajajinagara, Bengaluru-560 010.

ಮಾನ್ಯ ಪ್ರಧಾನ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ ಮತ್ತು ಜೆ.ಎಂ.ಎಫ್.ಸಿ ಕನಕಮರ ಸಿ.ಮಿಸ್.ನಂ.307/2023 ಅರ್ಚಿದಾರರು: ಶ್ರೀಮತಿ ಪುಟ್ಟಗೌರಮ್ಮ ಕೋಂ ಲೇಟ್ ಪಾಪಯ್ಯ ವಯಸ್ಸು 66 ವರ್ಷ ವಾಸ: ತಿಗಳರಬೀದಿ ಗ್ರಾಮ

ದೇಶಗಳು ಎನಿಸಿಕೊಂಡಿರುವ ಪಾಕಿಸ್ತಾನ ಮತ್ತು ಚೀನಾ, ವಿನಾಕಾರಣ ಕಿತಾಪತಿಗಿಳಿಯುವ ಅಥವಾ ಭಾರತವನ್ನು ಕೆರಳಿಸುವ ತಮ್ಮ ಪ್ರವೃತ್ತಿಯನ್ನು ಬಿಡುವ ಲಕ್ಷಣಗಳು ಕಾಣುತ್ತಿಲ್ಲ. ಇತ್ತೀಚಿನ ಒಂದೆರಡು ಬೆಳವಣಿಗೆಗಳು ಈ ಮಾತಿಗೆ ಪುಷ್ಪಿನೀಡುವಂತಿವೆ. ಈ ಕುರಿತಾದ ಕಿರುನೋಟ ಇಲ್ಲಿದೆ

ಭಾರತದ ಮಗ್ಗುಲುಮುಳ್ಳು

#### ಕಿಡಿಗೇಡಿ ಪಾಕ್, ಮಾರ್ಜಾಲ ಚೀನಾ

ಭಾರತದ ಮೇಲೆ ಮುರಕೊಂಡು ಬೀಳುವುದೆಂದರೆ ನೆರೆಯ ಪಾಕಿಸಾನ ಮತ್ತು ಚೀನಾಕ್ಕೆ ಇನ್ನಿಲ್ಲದ ರಣೋತಾಹ. ಆತ್ರ ಒಂದೆಡೆ ಪಾಕಿಸ್ತಾನ, ವಾಸ್ತವ ಗಡಿ ನಿಯಂತ್ರಣ ರೇಖೆಯನ್ನು ದಾಟಿ ಭಾರತದೊಳಗೆ ನುಸುಳುವಂತೆ ಉಗ್ರರಿಗೆ, ಅರಾಜಕತೆ ಸೃಷ್ಟಿಸುವಂತೆ ಜಮ್ಮು–ಕಾಶ್ಮೀರದ ಪ್ರತ್ಯೇಕತಾವಾದಿಗಳಿಗೆ ಕುಮ್ಮಕ್ಕು ನೀಡುತ್ತಲೇ ಬಂದಿದೆ. ಇತ ಮತ್ತೊಂದೆಡೆ ಭಾರತದ ಗಡಿಗುಂಟ ರಸ್ತೆಮಾರ್ಗಗಳನ್ನು ನಿರ್ಮಿಸಿ ತನ್ನ ಸೇನಾವಾಹನಗಳ ಸಾಗಾಟ ಮತ್ತು ಠಾಣ್ಯಗಳ ಸ್ಥಾಪನೆಗೆ ಸಂಚು ಹೂಡಿದ, ಗ್ಯಾಲ್ವನ್ ಹಾಗೂ ಡೋಕ್ಲಾಂ ಸಂಘರ್ಷಗಳ ಬೆಂಕಿಗೆ ತುಪ್ಪ ಸುರಿದ ಕುಖ್ಯಾತಿ ಚೀನಾದ್ದು.

#### ಚೀನಾದ ಆಜ್ಞಾನುವರ್ತಿ

ನೆರೆ 'ಹೊರೆ' ಯ ಈ ದೇಶಗಳಿಗೆ ಭಾರತ ಕಾಲಾನುಕಾಲಕ್ಕೆ ಎದುರೇಟು ನೀಡುತ್ತಾ ಬಂದಿದ್ದರೂ ಎರಡಕ್ಕೂ ಇನ್ನೂ ಬುದ್ಧಿ ಬಂದಂತಿಲ್ಲ, ಪಾಠ ಕಲಿತಂತಿಲ್ಲ. ಆದರೆ ಪಾಕಿಸ್ತಾನದ ಹೆಗಲ ಮೇಲೆ ಬಂದೂಕು ಇಟ್ಟಾದರೂ ಭಾರತವನ್ನು ಹಣಿಯಬೇಕು ಎಂದು ಸಂಕಲ್ಪಿಸಿದಂತಿರುವ ಚೀನಾ, ತನ್ನ ಈ ಗುಪಹಿತಾಸಕ್ರಿಯ ನೆರವೇರಿಕೆಯ ಭಾಗವಾಗಿ ಪಾಕಿಸಾನಕ್ಕೆ ವಿವಿಧ ನೆಲೆಗಟ್ಟಿನಲ್ಲಿ ನೆರವಾಗುತ್ತಿದೆ. ಚೀನಾದ ಈ ಮಾರ್ಜಾಲಬುದ್ದಿ ಅರಿಯದ (ಅಥವಾ ಅರಿತೂ ಅರಿಯದಂತೆ ನಟಿಸುತ್ತಿರುವ!) ಪಾಕಿಸ್ತಾನ, ಕಾಲಾಮಕಾಲಕ್ಕೆ ಚೀನಾ ನೀಡುತ್ತಿರುವ ಕೃಪಾಭಿಕ್ಸೆ ಸ್ವೀಕರಿಸಿ ಅದರ ಕಣ್ಣ ಇಶಾರೆಗೆ ತಕ್ಕಂತೆ ನರ್ತಿಸುತ್ತಿದೆ. ಇದಕ್ಕೆ ಇತ್ತೀಚಿನ ಉದಾಹರಣೆ ಚೀನಾದಿಂದ ಅದಕ್ಕೆ ದಕ್ಕಿದ ಭಾರಿ ಸಾಲಸೌಲಭ್ಯ!



#### ಹರಿದುಬಂತು ಹಣದ ಹೊನಲು

ಪ್ರವಾಹ ಮತ್ತು ಕ್ಷಾಮದಂಥ ಪ್ರಕೃತಿ ವಿಕೋಪಗಳು, ಹಣದುಬ್ಬರ, ದಿವಾಳಿಯಾದ ಸರಕಾರಿ ಬೊಕ್ಕಸ ಇತ್ಯಾದಿ ಸಂಕಷ್ಟಗಳಿಗೆ ಸಾಕ್ಷಿಯಾಗಿ ಇನ್ನಿಲ್ಲದಂತೆ ಬಸವಳಿದ ಪಾಕಿಸ್ತಾನ, ದೇಶದ ಅರ್ಥಸ್ಥಿತಿಗೆ ಹೊಂಚ ವಾದರೂ ಬಲ ನೀಡುವ ಉಮೇದಿನಲ್ಲಿ ತನ್ನಲ್ಲಿ ಹೇರಳವಾಗಿದ್ದ ಕತ್ತೆ ಗಳನ್ನು ರಪ್ಪುಮಾಡುವ ಹುಕಿಗೆ ಬಿದ್ದಿತ್ತು. ರಾಷ್ಟ್ರಗಳ ಇಂಥ ಸಂಕಷ್ಟಗಳನ್ನು ಹದ್ದಿನಕೆಣ್ಣಲ್ಲೇ ಗ್ರಹಿಸಿಬಿಡುವ ಚೀನ್, ವಿದೇಶಿ ವಿನಿಮಯ ಮೀಸಲಿ ನಲ್ಲಿ ನಗದು ಕೊರತೆಯಿಂದ ನಲುಗಿರುವ ತನ್ನೀ ಮಿತ್ರನಿಗೆ ಇತ್ತೀಚೆಗೆ 2.4 ಶತಕೋಟಿ ಡಾಲರ್ ಹಣವನ್ನು ಸಾಲವಾಗಿ ನೀಡಿದೆಯಂತೆ. ಇದು ಗಾಳಿಸುದ್ದಿಯಲ್ಲ ಅಥವಾ ಅವರಿವರ ಕಟ್ಟುಕಥೆಯಲ್ಲ. ಸ್ವತಃ ಪಾಕಿಸ್ತಾನದ ವಿತ್ತ ಸಚಿವ ಇಶಾಕ್ ದಾರ್ ಕಳೆದ ಗುರುವಾರ ಅಧಿಕೃತ ವಾಗಿ ನೀಡಿರುವ ಮಾಹಿತಿ.

# ಅವಲೋಕನ / ಇತರೆ

ಬಾಲಬಿಚ್ಚಿದ

ಕುಟಿಲನೀತಿಗೆ ಮಾರ್ಜಾಲ ಚೀನಾದ ಒಗ್ಗರಣೆ!

#### ಮತ್ತೊಂದು ಶ್ರೀಲಂಕಾ ಆಗುವತ್ತ...

ದ್ವೀಪರಾಷ್ಟ್ರ ಶ್ರೀಲಂಕಾಗೆ ಹೀಗೆಯೇ ಅತಿರೇಕದ ಬಡ್ಡಿಯ, ಭಾರಿ ಮೊತ್ತದ ಸಾಲ ನೀಡಿ ತರುವಾಯ ಆದನ್ನು ಹಿಂಡಿಹಿಪ್ಪೆ ಮಾಡಿದ ಚೀನಾ, ತನ್ನ ಮುಂದಿನ ಗಿರಾಕಿಯನ್ನಾಗಿ ಪಾಕಿಸ್ತಾನವನ್ನು ಆರಿಸಿ ಕೊಂಡಿದೆಯೇ? ಅದು ಗೊತ್ತಿಲ್ಲ. ಆದರೆ ಪಾಕ್ ಮಾತ್ರೆ ಚೀನಿ ಸಾಲದ ಕೂಪದಲ್ಲಿ ದಿನೇದಿನೆ ಮುಳುಗುತ್ತಿರುವುದಂತೂ ಖರೆ. ಸಂಕಷ್ಟದಲ್ಲಿರುವ ಪಾಕಿಸಾನಕ್ಕೆ ಚೀನಾ 600 ದಶಲಕ್ಕೆ ಡಾಲರ್ ಸಾಲ ನೀಡಲಿದೆ ಎಂದು ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಕಳೆದ ವಾರ ಬಾಯಿಬಿಟ್ಟಾಗಲೇ ಇದು ಖಾತಿ,ಯಾಗಿತು. ಹಾಗೆ ನೋಡಿದರೆ, ಕಳೆದ 3 ತಿಂಗಳಲ್ಲಿ ಪಾಕಿಸಾನಕ್ಕೆ ಚೀನಾದಿಂದ ಹರಿದುಬಂದಿರುವ ಲಕ್ಷೀಕಟಾಕ್ಷ ಬರೋಬ್ಬರಿ 5 ಶತಕೋಟಿ ಡಾಲರ್ಗಿಂತ ಹೆಚ್ಚು. ಅದೂ ಸಾಲದೆಂಬಂತೆ ಈಗ ಚೀನಿ ಎಕ್ರಿಮ್ ಬ್ಯಾಂಕ್ 2.4 ಶತಕೋಟಿ ಡಾಲರ್ ಸಾಲ ನೀಡಿ ಸಾಲಕೂಪವನ್ನು ಮತ್ತಷ್ಟು ಆಳವಾಗಿಸಿದೆ. ಮುಂದಿನ 2 ಆರ್ಥಿಕ ವರ್ಷಗಳಲ್ಲಿ ಈ ಹಣವನ್ನು ಮರುಪಾವತಿಸಲಿರುವ ಪಾಕಿಸ್ತಾನ, ಅಲ್ಲಿಯವರೆಗೆ ಬಡ್ಡಿ ಯನ್ನು ಮಾತ್ರ ಚೀನಾಕ್ಕೆ ಪಾವತಿಸುತ್ತದೆ ಎಂಬುದು ವಿತ್ತ ಸಚಿವ ಇಶಾಕ್ ದಾರ್ ಸಮರ್ಥನೆ.

#### ಇಷ್ಟಾಗಿಯೂ ಗಾಂಚಲಿ ನಿಂತಿಲ್ಲ!

ಸಾಲದ ಹೊನ್ನಶೂಲವೇ ತಲೆಮೇಲೆ ತೂಗಾಡುತ್ತಿದ್ದರೂ ಪಾಕಿಸ್ತಾನದ ಠೇಂಕಾರವೇನೂ ಕಮ್ಮಿಯಾಗಿಲ್ಲ. 'ಯಾವುದೇ ಆಕ್ರಮಣದ ವಿರುದ್ಧ ತನ್ನನ್ನು ರಕ್ಷಿಸಿಕೊಳ್ಳಲು ಪಾಕಿಸ್ತಾನಕ್ಕೆ ತಾಕತ್ತಿದೆ. ಯುದ್ಧೋನ್ಮಾದವು ಪ್ರಾದೇಶಿಕ ಸ್ಥಿರತೆ ಮತ್ತು ಶಾಂತಿಗೆ ಭಂಗ ತರುವುದರ ಜತೆಗೆ ದಕ್ಷಿಣ ಏಷ್ಯಾದ ರಕ್ಷಣಾ ಕಾರ್ಯತಂತ್ರವನ್ನು ಅಸ್ಥಿರಗೊಳಿಸುತ್ತದೆ. ಹೀಗಾಗಿ ಭಾರತ ಎಚ್ಚರಿಕೆಯಿಂದ ವರ್ತಿಸಬೇಕು' ಎಂದು ಪಾಕಿಸ್ತಾನದ ವಿದೇಶಾಂಗ ಇಲಾಖೆಯು ಕಳೆದ ಬುಧವಾರ ಹೇಳಿಕೆ ನೀಡಿರುವುದೇ ಇದಕ್ಕೆ ಸಾಕ್ಷಿ. ಇದು ಬಡಕಲಾಗಿದ್ದ ಜೇಬಿಗೆ ದುಡ್ಡು ಬಂದು ಬಿದ್ದು ಕೊಬ್ಬಿದ್ದರ ಫಲಶ್ರುತಿಯೇ ಈ ಧಾರ್ಷ್ಟ್ಯ ಎಂದರೆ ತಪ್ಪಾಗಲಾರದು.

#### ಠೇಂಕಾರದ ಮಾತು ಹೊಮ್ರಿದ್ದೇಕೆ?

ಪಾಕಿಸ್ತಾನದ ಇಂಥ ಠೇಂಕಾರದ ಮಾತಿಗೆ ಕಾರಣವಾಗಿದ್ದು ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇತ್ತೀಚೆಗೆ ನೀಡಿದ್ದ ಹೇಳಿಕೆ. 'ಕಾರ್ಗಲ್ ವಿಜಯದಿವಸ್'ನ 24ನೇ ವರ್ಷಾಚರಣೆಯ ಅಂಗವಾಗಿ ಕಳೆದ ಬುಧವಾರ ಲಡಾಕ್ ನಲ್ಲಿ ಹಮ್ಮಿಕೊಳ್ಳಲಾಗಿದ್ದ, ಹುತಾತ್ಮ ಯೋಧರಿಗೆ ಗೌರವ ಸಮರ್ಪಿಸುವ ಕಾರ್ಯಕ್ರಮದಲ್ಲಿ ಸಚಿವ ಸಿಂಗ್

ಮಾತನಾಡುತ್ತಾ, 'ಭಾರತದ ಏಕತೆ, ಸಮಗ್ರತೆ, ಸಾರ್ವಭೌಮತೆಗಳ ರಕ್ಷಣೆಯ ವಿಷಯದಲ್ಲಿ ಯಾವುದೇ ರಾಜಿಯಿಲ್ಲ; ನಮ್ಮ ಘನತೆ ಮತು ಗೌರವಗಳ ರಕ್ಷಣೆಗೆ ಯಾವ ಮಟ್ಟಕ್ಕಾದರೂ ಹೋಗುತ್ತೇವೆ. ನಮ್ಮನ್ನ ಕೆಣಕಿದರೆ ಗಡಿನಿಯಂತ್ರಣ ರೇಖೆಯನ್ನೂ ದಾಟಿ ಪಾಠ ಕಲಿಸುತ್ತೇವೆ ಎಂಬರ್ಥದಲ್ಲಿ ಗುಡುಗಿದ್ದರು. 'ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟೆ ನೋಡಿಕೊಂಡ' ಎಂಬ ಗಾದೆಯಂತೆ ಈ ಮಾತಿನಿಂದ ಪಾಕಿಸ್ತಾನಕ್ಕೆ 'ಗಿಲ್ಟ್' ಅಥವಾ 'ಅಪರಾಧಿ ಮನೋಭಾವ' ಕಾಡಿತು ಎನ್ನಿಸುತ್ತೆ. ಆದರೆ ಆ ಭಾವಕ್ಕೆ ಆಕ್ರೋಶದ ಲೇಪ ನೀಡಿದ ಪಾಕಿಸ್ತಾನವು ಭಾರತಕ್ಕೆ ಹೀಗೆ ಎಚ್ಚರಿಕೆ ನೀಡಿದ್ದರ ಜತೆಗೆ, 'ಪಾಕಿಸ್ತಾನ, ಕಾಶ್ಮೀರ ಹಾಗೂ ಗಿಲ್ಗಿಟ್ ಬಾಲ್ಟಿಸ್ತಾನಕ್ಕೆ ಸಂಬಂಧಿಸಿ ಭಾರತದ ರಕ್ಷಣಾ ಸಚಿವರು ಹಾಗೂ ಸೇನಾಧಿಕಾರಿಗಳು ಇಂಥ ಬೇಜವಾಬ್ದಾರಿ ಹೇಳಿಕೆ ನೀಡುತ್ತಿರುವುದು ಇದೇ ಮೊದಲಲ್ಲ' ಎಂದೂ ಮೊಸಳೆ ಕಣ್ಣೀರು ಸುರಿಸಿದೆ! ಆದರೆ, ಶಾಂತಿಪ್ರಿಯ ಭಾರತ ಯಾವತ್ತೂ ಯಾರಮೇಲೂ ಅಪ್ರಚೋದಿತವಾಗಿ ದಾಳಿ ಮಾಡಿಲ್ಲ, ಯುದ್ಧ ಸಾರಿಲ್ಲ ಎಂಬುದನ್ನು ಪಾಕಿಸ್ತಾನ ಮರೆತಂತಿದೆ.



ಬೆಂಗಳೂರು 29.07.2023 ಶನಿವಾರ vishwavani.news

#### ನಿರ್ಲಕ್ಷಿಸಲಾಗದ ಬೆಳವಣಿಗೆಗಳು

ಈಗಾಗಲೇ ಉಲ್ಲೇಖಸಲಾಗಿರುವಂತೆ ಪಾಕಿಸ್ತಾನ ಮತ್ತು ಚೀನಾಗಳ ನಡುವೆ ಘನೀಭವಿಸಿರುವ ಬಾಂಧವ್ಯಕ್ಕೆ ಹಲವು ನೆಲೆಗಟ್ಟುಗಳಿವೆ. ಮೂಲಭೂತ ಸೌಕರ್ಯ ನಿರ್ಮಾಣ, ಸಾಲದ ಸಹಾಯಹಸ್ತ ಮಾತ್ರವಲ್ಲದೆ ರಾಜತಾಂತ್ರಿಕವಾಗಿಯೂ ಉಭಯ ದೇಶಗಳ ನಡುವೆ ದೋಸ್ತಿ ಗಟ್ಟಿಯಾಗುತ್ತಿದೆ.

ಪ್ರಸಕ್ತ ವರ್ಷದ ಏಪ್ರಿಲ್ ಅಂತ್ಯಭಾಗದಲ್ಲಿ ಪಾಕಿಸಾನದ ಸೇನಾ ಮುಖ್ಯಸ್ಥ ಜನರಲ್ ಸೈಯದ್ ಅಸಿಮ್ ಮುನೀರ್ ಅವರು ಚೇನಾದ ರಕ್ಷಣಾ ಸಚಿವ ಲಿ ಶಾಂಗ್ ಛು ಅವರನ್ನು ಬೀಜಿಂಗ್ ನಲ್ಲಿ ಭೇಟಿಯಾಗಿ ವಿಸ್ಪತ ಮಾತುಕತೆ ನಡೆಸಿದ್ದಾರೆ. ಪಾಕಿಸ್ತಾನ ಮತ್ತು ಚೀನಾ ನಡುವೆ ಮಿಲಿಟರಿ ನೆಲೆಗಟ್ಟಿನ ಬಾಂಧವ್ಯ ಹೀಗೆ ಗಟ್ಟಿಯಾಗುವುದು ಜಾಗತಿಕ ನೆಲೆಗಟ್ಟಿನಲ್ಲೂ ಕಳೆವಳಕಾ ರಿಯೇ. ಏಕೆಂದರೆ, ಚೀನಾದ ಪಾರಮೃವನ್ನು ಸಹಿಸಲಾಗದ ಅಮೆರಿಕ ಅದರ ಪ್ರಭಾವವನ್ನು ಹಣಿಯಲೆಂದು ಭಾರತದೊಂದಿಗೆ ವಿವಿಧ ಕ್ಷೇತ್ರಗಳಲ್ಲಿ ಒಡಂಬಡಿಕೆಗಳಿಗೆ ಸಹಿಹಾಕಿದ್ದರ ಜತೆಗೆ, ಪಾಕಿಸ್ತಾನ ವನ್ನು ಹಂತಹಂತವಾಗಿ ದೂರ ಮಾಡುತ್ತಿದೆ. ಇನ್ನು ಹಲವು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪಾಕಿಸ್ತಾನದ ಮಾನ ಹರಾಜಾಗಿದ್ದು, ಯಾವ ದೇಶವೂ ಅದನ್ನು 'ವಿಶ್ವಾಸಾರ್ಹ' ಎಂದು

ಪರಿಗಣಿಸುವ ಸ್ಥಿತಿಯಲ್ಲಿಲ್ಲ. ಆದರೆ, ಪಾಕಿಸ್ತಾನದ ವಿಚ್ಛಿದ್ರಕಾರಿ ಚಿತ್ರಸ್ಥಿತಿಗೆ ಚೀನಾದ ಹಣ ಮತ್ತು ತಂತ್ರಜ್ಞಾನಗಳೂ ಸೇರಿಕೊಂಡುಬಿಟ್ಟರೆ, ಜಾಗತಿಕ ಮಟ್ಟದಲ್ಲಿ ಅದು ಬೆದರಿಕೆಯಾಗಿ ಪರಿಣಮಿಸಬಹುದು ಎಂಬ ಲೆಕ್ಕಾಚಾರವೂ ಇದೆ. ಈ ಗ್ರಹಿಕೆಗೆ ಪುಷ್ಟಿ ನೀಡುವ ರೀತಿಯಲಿ, ಪಾಕಿಸಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ರೋ ಜರ್ದಾರಿ ಅವರು ಇಸ್ಲಾಮಾಬಾದ್ ನಲ್ಲಿರುವ ವಿದೇಶಾಂಗ ಸಚಿವಾಲಯದಲ್ಲಿ ತಮ್ಮ 'ಚೀನಿ ಸಮಾನಸ್ಕಂಧ' ಕ್ಷಿನ್ ಗ್ಯಾಂಗ್ ಅವರನ್ನು ಭೇಟಿಯಾಗಿ ವಿಸೃತ ಮಾತುಕತೆ ನಡೆಸಿದ್ದಾರೆ. ಇಂಥ ದ್ರಿಪಕ್ಷೀಯ ಮಾತುಕತೆಗಳು ರಾಜ ತಾಂತ್ರಿಕ ವಲಯದಲ್ಲಿ ಸಾಮಾನ್ಯವಾದರೂ, ಅದು ಕುಟಿಲತಂತ್ರ ಮತ್ತು ವಿಲಕ್ಷಣ ಚಿತ್ರಸ್ಥಿತಿಯ ಎರಡು ದೇಶಗಳ ನಡುವೆ

ನಡೆಯುತ್ತಿರುವುದರಿಂದ ಈ ಬೆಳವಣಿಗೆಗಳನ್ನು ನಿರ್ಲಕ್ಷಿಸಲಾಗದು

### ಹೀಗೊಂದು ಹೂಡಿಕೆ-ಕೂಡಿಕೆ

ಎಂಬ ಗ್ರಹಿಕೆ ಜಾಗತಿಕ ವಲಯದಲ್ಲಿ ಗಟ್ರಿಯಾಗುತ್ತಿದೆ.

ಸಾಲಸೌಲಭ್ಯ ಮಾತ್ರವಲ್ಲದೆ ಮತ್ತೊಂದು ನೆಲೆಗಟ್ಟಿನಲ್ಲೂ ಪಾಕಿಸ್ತಾನಕ್ಕೆ ಚೀನಾ ಹೆಗಲುಕೊಟ್ಟಿದೆ. ಕಳೆದ ಜೂನ್ 20ರಂದು ಪಾಕಿಸ್ತಾನದ 'ಚಿತ್ತಾ' ಪರಮಾಣು ಸಮುಚ್ಚಯದಲ್ಲಿನ 1,200 ಮೆಗಾವಾಟ್ ಪರಮಾಣು ವಿದ್ಯುತ್ ಸ್ಥಾವರದ ಸಂಬಂಧ 4.8 ಶತಕೋಟಿ ಡಾಲರ್ ಮೌಲ್ಯದ ಒಡಂಬಡಿಕೆಯೊಂದಕ್ಕೆ ಚೀನಾ ಸಹಿಹಾಕಿದೆ. ಪಾಕಿಸ್ತಾನ ಎದುರಿಸುತ್ತಿ ರುವ ಆರ್ಥಿಕ ಮತ್ತು ಇಂಧನ ಬಿಕ್ಕಟ್ಟಿನ ನಡುವೆಯೇ ಚೀನಾ ಈ ಹಾಡಿಕೆ ಮತ್ತು ಕೂಡಿಕೆಗೆ ಮುಂದಾಗಿದೆ. 'ಚಶ್ಚಾ' ಸಮುಚ್ಚಯದ ನಾಲು ಹಂತಗಳನ್ನು ಈಗಾಗಲೇ ನಿರ್ಮಿಸಿರುವ ಚೀನಾ ಈಗ 5ನೇ ರಿಯಾಕ್ಸರ್ ಗೆ ಸಂಬಂಧಿಸಿ ಈ ಹೂಡಿಕೆ ಮಾಡಿದೆ ಎಂಬುದು ಗಮನಾರ್ಹ

### ಅಹಮಿಕೆಯಲ್ಲ. ಆತ್ರವಿಶ್ರಾಸ

ಚೀನಾ ಮತ್ತು ಪಾಕಿಸ್ತಾನ ಹೀಗೆ ಜಂಟಿಯಾಗಿ ಏನೇ ಕಸರತ್ತು ಮಾಡಿದರೂ, ಜಗತ್ತಿನ ದೃಷ್ಟಿಯಲ್ಲಿ ಭಾರತವನ್ನು 'ಖಳನಾಯಕ'ನಂತೆ ಬಿಂಬಿಸಲಾಗದು, ಅಂಥ ಬಕ್ಕಟ್ಟು ಸೃಷ್ಟಿಯಾಗದು ಎಂಬುದು ಖಚಿತ. ಟರ್ಕಿ ಮತ್ತು ಸಿರಿಯಾದಲ್ಲಿ ನಡೆದ ಭೂಕಂಪದ ವೇಳೆ 'ಆಪರೇಷನ್ ದೋಸ್ತಿ' ಹೆಸರಲ್ಲಿ ಭಾರತ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ, ವೈದ್ಯ ಕೇಯ ನೆರವು ನೀಡಿದೆ, ಆಹಾರ ಪದಾರ್ಥಗಳನ್ನು ಪೂರೈಸಿದ ದೈಶ್ಯಾವಳಿ ಜಗತ್ತಿನ ಚಿತ್ತಭಿತ್ತಿಯಲ್ಲಿ ಹಸಿರಾಗಿದೆ. ಸಣ್ಣಪುಟ್ಟ ರಾಷ್ಟ ಗಳೆಂದು ನಿರ್ಲಕ್ಷಿಸದೆ ಸ್ನೇಹಹಸ್ತ ಚಾಚುವ, ಮಾರ್ಗದರ್ಶನ ತೋರುವ ಭಾರತ ಜಗತ್ತಿನ ಕಣ್ಣಲ್ಲಿ ಯಾವತ್ತಿಗೂ ಗೆಳೆಯನೇ, ವಿಶ್ರಗುರುವೇ. ಇನ್ನು ಬಲದ ವಿಷಯಕ್ಕೆ ಬಂದರೂ ಅತ್ಯಾಧುನಿಕ ಯುದ್ದೋಪಕರಣಗಳನ್ನು ಸೇರ್ಪಡೆ ಮಾಡಿಕೊಳ್ಳುವುದರೊಂದಿಗೆ ದೇಶದ ಮೂರೂ ಸೇನಾಪಡೆ ಗಳು ದಿನದಿಂದ ದಿನಕ್ಕೆ 'ಭೀಮದೇಹಿ' ಆಗುತಿವೆ. ಹೀಗಾಗಿ ಮಿಲಿಟರಿ ವಿಷಯಯದಲ್ಲಿ ಪಾಕ್-ಚೀನಾ ತಂಟೆ ಮಾಡಿದರೆ ತಪರಾಕಿ ಗ್ಯಾ ರಂಟಿ. ಹೀಗಾಗಿ ಅವಕ್ಕೆ ತೆಪ್ಪಗಿರದೆ ಅನ್ಯಮಾರ್ಗವಿಲ್ಲ. ಇದು ಭಾರತದ ಅಹಮಿಕೆಯಲ್ಲ, ಆತ್ಮವಶ್ರಾಸದ ಮಾತು.

1.5 ಗಂಟೆ ಮುಂಚಿ ಬಂದು 45 ಪಯಾಣಿಕರ ಬಿಟು ಹೋದ ರೈಲು

ಎಂಬ

ಇದೆ.

ಮಾನ್ಯ ಗೌರವಾನ್ವಿತ 1ನೇ ಅಪರ ಸಿವಿಲ್ ನ್ಯಾಯಾಧೀಶರ ಮತ್ತು ಜೆ.ಎಂ.ಎಫ್.ಸಿ, ನ್ಯಾಯಾಲಯ ಕನಕಮರ ಸಿ.ಮಿಸ್.ನಂ.304/2023 ಅರ್ಜಿದಾರರು: ಶ್ರೀ ಸಿದ್ದೇಶ್ ಬಿನ್ ಲೇಟ್ ರಾಜು ವಯಸ್ಸು 40 ವರ್ಷ ವಾಸ: ಹಲಸೂರು ಗ್ರಾಮ, ಹಂಚಗುಳಿ ಆಂಜೆ, ಕನಕಮರ ತಾಲ್ಲೂಕು, ರಾಮನಗರ

ಕೋಟೆ, ಕನಕಮರ ಟೌನ ರಾಮನಗರ ಜಿಲ್ಲೆ. ಮತ್ತು ಇತರರು	ಕೋಡಿಹಳ್ಳ ಹೋಬಳಿ, ಕನಕಪುರ ತಾಲ್ಲೂಕು, ರಾಮನಗರ				
ವಿರುದ್ಧ	ಜಿಲ್ಲೆ ಮತ್ತು ಇತರರು				
<b>ಪ್ರತಿ ಅರ್ಜಿದಾರರು:</b> 1. ಜನನ ಮತ್ತು ಮರಣ ನೊಂದಣಿ	ವಿರುದ್ಧ				
ಅಧಿಕಾರಿಗಳು, ನಗರಸಭೆ, ಕನಕಮರ, ಕನಕಮರ ತಾಲ್ಲೂಕು,	_ ಪ್ರತಿ ಅರ್ಜಿದಾರರು: I. ಜನನ ಮತ್ತು ಮರಣ ನೊಂದಣಿ				
ರಾಮನಗರ ಜಿಲ್ಲೆ.	ಅಧಿಕಾರಿಗಳು, ತಹಶೀಲ್ಲಾರ್, ಕನಕಪುರ. 2. ಗ್ರಾಮ ಲೆಕ್ಕಾಧಿಕಾ-				
ವ್ಯಕಟಣೆ	ರಿಗಳು, ಹಲಸೂರು ಗ್ರಾಮ, ಕೋಡಿಹಳ್ಳಿ ಹೋಬಳಿ, ಕನಕಮರ				
ಮೇಲ್ತಾಣಿಸಿರುವ ಅರ್ಜಿದಾರರು ಈ ಮೂಲಕ	ತಾಲ್ಲೂಕು, ರಾಮನಗರ ಜಿಲ್ಲೆ.				
ತಿಳಿಯಪಡಿಸುವುದೇನೆಂದರೆ, 1ನೇ ಅರ್ಜಿದಾರರ ಅತೆ,	ಪ್ರಕಟಣೆ				
2 ರಿಂದ 5ನೇ ಅರ್ಜಿದಾರರ ಅಜ್ಜಿಯವರಾದ ಶ್ರೀಮತೆ	ಮೇಲ್ತಾಣಿಸಿರುವ ಅರ್ಜಿದಾರರು ಈ ಮೂಲಕ				
ಗಿರಿಯಮ್ಮ ಕೋಂ ಲೇಟ್ ದೊಡ್ಡಮುನಿವೆಂಕಟಯ್ಯ ರವರು,	ತಿಳಿಯಪಡಿಸುವುದೇನೆಂದರೆ, ಅರ್ಜಿದಾರರ ತಾಯಿಯವರಾದ				
ರಾಮನಗರ ಜಿಲ್ಲೆ, ಕನಕಮರ ಟೌನ್, ಕೋಟೆಯಲ್ಲಿ	ಲೇಟ್ ಪುಟ್ರಮ್ನ ಕೋಂ ಲೇಟ್ ರಾಜು ರವರು, ದಿನಾಂಕ				
ದಿನಾಂಕ 06.11.1988 ರಂದು ಮರಣ ಹೊಂದಿದ್ದು,	20-03-2003 ರಂದು ಕನಕಪುರ ತಾಲ್ಲೂಕು, ಕೋಡಿಹಳ್ಳಿ				
ಇವರ ಮರಣ ಪ್ರಮಾಣ ಪತ್ರವನ್ನು ನೀಡುವಂತೆ	ಹೋಬಳಿ, ಹಲಸೂರು ಗ್ರಾಮದಲ್ಲಿ ಮರಣ ಹೊಂದಿದ್ರು, ಇವರ				
ಎದುರುದಾರರಿಗೆ ನಿರ್ದೇಶನ ನೀಡುವಂತೆ ಕೋರಿ ಈ	ಮರಣ ಪ್ರಮಾಣ ಪತ್ರವನ್ನು ನೀಡುವಂತೆ ಎದುರುದಾರ–				
ಪ್ರಕರಣವನ್ನು ಸಲ್ಲಿಸಿದ್ದು, ಇವರ ಮರಣ ದಿನಾಂಕದ	ರಿಗೆ ನಿರ್ದೇಶನ ನೀಡುವಂತೆ ಕೋರಿ ಈ ಪ್ರಕರಣವನ್ನು				
ಬಗ್ಗೆ ಯಾರದಾದರೂ ತಕರಾರು ಇದ್ದರೆ ಖುದ್ದಾಗಿ ಆಗಲಿ	ಸಲ್ಲಿಸಿದ್ದು, ಇವರ ಮರಣ ದಿನಾಂಕದ ಬಗ್ಗೆ ಯಾರದಾದರೂ				
ಅಥವಾ ಅಧಿಕಾರ ಕೊಟ್ಟ ವಕೀಲರ ಮುಖಾಂತರವಾಗಲೀ	ತಕರಾರು ಇದ್ದರೆ ಖುದ್ದಾಗಿ ಆಗಲಿ ಅಥವಾ ಅಧಿಕಾರ ಕೊಟ್ಟ				
ನ್ಯಾಯಾಲಯ ನಿಗಧಿಪಡಿಸಿದ ದಿನಾಂಕದಂದು ಅಂ-	ವಕೀಲರ ಮುಖಾಂತರವಾಗಲೀ ನ್ಯಾಯಾಲಯ ನಿಗಧಿಪಡಿಸಿದೆ				
ದರೆ, 31.08.2023ರ ಬೆಳಿಗ್ಗೆ ಸರಿಯಾಗಿ 11=00	ದಿನಾಂಕದಂದು ಅಂದರೆ, 04-09-2023 ರ ಬೆಳಿಗ್ಗೆ ಸರಿಯಾಗಿ				
ಘಂಟೆಗೆ ನ್ಯಾಯಾಲಯದ ಮುಂದೆ ಹಾಜರಾಗಿ ತಕರಾರು	11=00 ಪಂಟೆಗೆ ನ್ಯಾಯಾಲಯದ ಮುಂದೆ ಹಾಜರಾಗಿ ತಕರಾರು				
ಸಲ್ಲಿಸತಕ್ಕದ್ದು, ತಪ್ಪಿದಲ್ಲಿ ಯಾರದ್ದೂ ತಕರಾರೂ ಇಲ್ಲವೆಂದು	ಸಲ್ಲಿಸತಕ್ಕದ್ದು, ತಪ್ಪಿದಲ್ಲಿ ಯಾರದ್ದೂ ತಕರಾರೂ ಇಲ್ಲವೆಂದು				
ಪರಿಗಣಿಸಿ ಉಲ್ಲೇಖತ ಪ್ರಕರಣವನ್ನು ಮುಂದುವರೆಸಿ	ಪರಿಗಣಿಸಿ ಉಲ್ಲೇಖತ ಪ್ರಕರಣವನ್ನು ಮುಂದುವರೆಸಿ ಇತ್ಯರ್ಥ				
ಇತ್ಸರ್ಥ ಗೊಳಿಸಲಾಗುವುದು.	ಗೊಳಿಸಲಾಗುವುದು.				
2023ರ ಜುಲೈ 12ನೇ ತಾರೀಖು ಈ ದಿವಸ ನನ್ನ	ದಿನಾಂಕ 26-07-2023 ರಂದು ಸ್ವ-ಅಸ್ಥಾಕ್ಷರ ಮತ್ತು				
ಸಹಿ ಮತ್ತು ನ್ಯಾಯಾಲಯದ ಮೊಹರಿನೊಂದಿಗೆ	ನ್ಯಾಯಾಲಯದ ಮೊಹರಿನೊಂದಿಗೆ ನೀಡಲಾಗಿದೆ.				
ಹೊರಡಿಸಲಾಗಿದೆ.	್ ಮಾನ್ಯ ನ್ಯಾಯಾಲಯದ ಆದೇಶದ ಮೇರೆಗೆ				
ಮಾನ್ಯ ನ್ಯಾಯಾಲಯದ ಆದೇಶದ ಮೇರೆಗೆ	ಶಿರಸ್ತೆದಾರರು,				
ಶಿರಸ್ತೆದಾರರು,	ಮಾನ್ಯ 1ನೇ ಅಪರ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.				
ಮಾನ್ಯ ಪ್ರಧಾನ ಸಿವಿಲ್ ನ್ಯಾಯಾಧೀತರು ಮತ್ತು ಜೆ.ಎಂ.	ಎಫ್.ಸಿ. ನ್ಯಾಯಾಲಯ, ಕನಕಮರ				
ಎಫ್.ಸಿ. ನ್ಯಾಯಾಲಯ, ಕನಕಪುರ	ಅರ್ಜಿದಾರರ ಪರ ವಕೀಲರು				
ಅರ್ಜಿದಾರರ ಪರ ವಕೀಲರು	ಚೇತನ್.ಎಸ್.ಎಂ &				
ಸಿದ್ದಾರ್ಥ	ಪ್ರವೀಣ್ ಕುಮಾರ್ ವಕೀಲರು				
ವಕೀಲರು, ಕನಕಮರ ಟೌನ್	ಕನಕೆಮರ ಟೌನ್.				
ಸ್ಥಳ : ಕನಕಮರ	ಸ್ಥಳ : ಕನಕಮರ				
ದಿನಾಂಕ:	ದಿನಾಂಕ: 26,07,2023				

THE SOUTH INDIA PAPER MILLS LIMITED CIN : L85110KA1959PLC001352 Regd. Office: Chikkayana Chatra, Nanjangud - 571 302 Karnataka State In Lakhs except per share data STATEMENT OF UNAUDITED FINANCIAL RESULTS FOR THE QUARTER ENDED 30th JUNE 2023							
1.	Total income from operations	7,693.45	28,785.11	8,051.67			
2.	Net profit for the period (before Tax, Exceptional and / or Extraordinary Items)	(553.15)	(3,730.12)	27.05			
3.	Net profit for the period before Tax, (after Exceptional and / or Extraordinary Items)	. ,	(2,402.62)	27.05			
4.	Net Profit for the period after tax,(after exceptional and / or extraordinary items)	(413.93)	(1,667.19)	5.20			
5.	Total comprehensive Income for the period [comprising profit for the period (after tax)						
_	and other comprehensive income (after tax)]	(413.93)	(1,673.14)	5.20			
	Equity Share Capital	1,875.00	1,875.00	1,500.00			
7.	Reserves (excluding Revaluation Reserve as shown in the Audited Balance Sheet of	21,410.19	21,410.19	19,064.88			
	previous the year)	(as on 31-03-2023)	(as on 31-03-2023)	(as on 31-03-2022)			
8.							
	Basic :	(2.21)	(11.08)	0.03			
	Diluted :	(2.21)	(11.08)	0.03			

with the Stock Exchange under Regulation 33 of the SEBI (Listing Obligations and Disclosure Requirements) Regulations, 2015. The full format of the Financial Results for the Quarter are available on the website of BSE Limited at www.bseindia.com & Company's website www.sipaper.com

	By Order of the Board
	Sd/-
	MANISH M PATEL
Place: Nanjangud	MANAGING DIRECTOR
Date: 27-07-2023	DIN: 00128179

#### ಎಲದಕೂ ಕೋರ್ಟ್ ರಾಮಬಾಣ ಅಲ 5 $\odot$ $\tilde{\mathbf{o}}$

ಕಿಡ್ನಿ ಹಗರಣದ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ನಿರಾಕರಣೆ

ದೆಹಲಿ: 2019ರಲ್ಲಿ ಹಲವು ರಾಜ್ಯಗಳಲ್ಲಿ ಕಾರ್ಪೊರೇಟ್ ಆಸತ್ರೆಗಳನ್ನು ಒಳಗೊಂಡ 'ದೊಡ್ಡ ಪ್ರಮಾಣದ' ಮತ್ತು 'ಸುಸಂಘಟಿತ' ಮೂತ್ರಪಿಂಡ ಕಸಿ ಹಗರಣದ ದೂರುಗಳ ಬಗ್ಗೆ ಸಿಬಿಐ ಅಥವಾ ಎಸ್ಐಟಿ ತನಿಖೆ ಕೋರಿ 2 ವರ್ಷಗಳ ಹಿಂದಿನ ಮನವಿ ತಿರಸ್ತರಿಸಿದ ಸುಪ್ರೀಂ ಕೋರ್ಟ್, ಎಲ್ಲಾ ತಪ್ಪುಗಳಿಗೆ ನ್ಯಾಯಾಲಯಕ್ಕೆ 2019ರ ಆಗಸ್ಟ್ ನಲ್ಲಿ ಕೋರ್ಟ್ ಒಂದೇ ಪರಿಹಾರವಲ್ಲ ಎಂದು ಹೇಳಿದೆ. ಕಿಡ್ಡಿ ಕಳವು ಪ್ರಕರಣದ ಅರ್ಜಿ ಗೆ ಪ್ರತಿಕ್ರಿಯೆ ಕೇಳಿತ್ತು. ಖಾಸಗಿ ಆಸತ್ರೆಯಲ್ಲಿ

ಸಂಬಂಧಿಸಿದ ವಿಚಾರಣೆ ವೇಳೆ ಈ ಅಭಿಪ್ರಾಯ ಹೆರಿಗೆಯಾಗುವಾಗಲೇ ಮಗು ಮಾನಸಿಕ ವ್ಯಕ್ತಪಡಿಸಿದ, ನ್ಯಾಯಮೂರ್ತಿ ಎಸ್ಕೆ ಕೌಲ್ ವಿಕಲಚೇತನವಾಗಿತ್ತು, ನಂತರದಲ್ಲಿ ವೆಸ್ಟ್ ಮತು ನ್ಯಾ. ಸುಧಾಂಶು ಧುಲಿಯಾ ಅವರ ಸಿಂಡ್ಸೋಮ್ನಿಂದ ಬಳಲುತಿದೆ. ಪೀಠ, ದೇಶದಲ್ಲಿ ತಪ್ಪುಗಳಾಗಬಹುದು ಎಲ್ಲ ವಿಷಯಗಳಿಗೂ ನ್ಯಾಯಾಲಯ ರಾಮಬಾಣವಲ್ಲ ಎಂದು ಹೇಳಿದೆ. ಎಲ್ಲವನ್ನೂ ಮಾಡಲು ಪ್ರಯತ್ನಿಸುವ ಸರ್ವಾಂಗೀಣ ವ್ಯವಸ್ಥೆಯಂತೆ ನ್ಯಾಯಾಲಯ ಇರಲು ಸಾಧ್ಯ ವಿಲ್ಲ ಎಂದೂ ಪೀಠ ಹೇಳಿದೆ.

ಟಿವಿ ಪತ್ರಕರ್ತೆ ಬಗ್ಗೆ ಟೀಟ್: ಮಾಜಿ ಜಡ್ಸ್ ವಿರುದ್ಧ ಪ್ರಕರಣ

ದೆಹಲಿ: ಹಿರಿಯ ಟಿವಿ ಪತ್ರಕರ್ತೆ ವಿರುದ್ಧ ಅವಹೇಳ ನಕಾರಿ ಟೀಕೆ ಮಾಡಿ ಫೇಸ್ಬುಕ್ ನಲ್ಲಿ ಹಂಚಿಕೊಂಡ ಆರೋಪದಡಿ ಮಾಜಿ ಉಪ ನ್ಯಾಯಾಧೀಶ ಎಸ್. ಸುದೀಪ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ವಿಡಂಬನಾತ್ಮಕ ಸುದ್ದಿ ವಿಶ್ಲೇಷಣೆ ಕಾರ್ಯಕ್ರಮ ಬಗ್ಗೆ ಆಕ್ಷೇಪಾರ್ಹ ಟೀಕೆಗಳನ್ನು ಫೇಸ್ಬುಕ್ ನಲ್ಲಿ ಹಂಚಿಕೊಂಡಿದ್ದರು. ಸುದೀಪ್ ಅವರ ಪೋಸ್ಟ್ ಗೆ ಆಕ್ರೋಶ ವ್ಯಕ್ತವಾಗುತ್ತಿದೆ. ಪೋಸ್ಸ್ ವೈರಲ್ ಆದ ಬೆನ್ನಲ್ಲೇ ಮಾಜಿ ಜಡ್ಜ್ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ 354 ಎ (ಜಿಡ) ಮತ್ತು ಐಟಿ ಕಾಯ್ದೆ ಸೆಕ್ಷನ್ 67ರಡಿ ಪ್ರಕರಣ ದಾಖಲಿಸಲಾಗಿದೆ. ಮುಂದಿನ ವಾರ ತನಿಖಾಧಿಕಾರಿ ಮುಂದೆ ಹಾಜರಾಗುವಂತೆ ಸುದೀಪ್ ಅವರಿಗೆ ನೋಟಿಸ್ ನೀಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

#### ವಿಮಾನ ವಾಪಸ್

ದೆಹಲಿ: ಪ್ಯಾರಿಸ್ಗೆ ಹೊರಟಿದ್ದ ರ್ಏ ಇಂಡಿಯ 143 ವಿಮಾನ, ರ್ಟೈ ಸೋಟ ಅನುಮಾನ ಹಿನ್ನೆಲೆಯಲ್ಲಿ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ದೆಹಲಿಗೆ ವಾಪಸ್ ಆಗಿದೆ. ವಿಮಾನ ಟೇಕ್ ಆಫ್ ನಂತರ ರನ್ರೆಯಲ್ಲಿ ಟೈಯರ್ ಚೂರುಗಳು ಪತ್ತೆಯಾಗಿವೆ. ಇದನ್ನು ಗಮನಿಸಿದ ವಿಮಾನ ನಿಲ್ದಾಣ ಸಿಬ್ಬಂದಿ ಎಟಿಸಿಗೆ ಮಾಹಿತಿ ನೀಡಿದ್ದಾರೆ. ಬಳಿಕೆ ವಿಮಾನದ ಪೈಲಟ್ಗೆ ವಾಪಸ್ ಮರಳುವಂತೆ ಸೂಚನೆ ನೀಡ ಲಾಗಿದೆ. ವಾಪಸ್ ಆದ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ ಎಂದು ವಿಮಾನಯಾನ ಸಂಸ್ಥೆ ಪ್ರಕೆಟಣೆಯಲ್ಲಿ ತಿಳಿಸಿದೆ.

ಇವನ್ನು ವ್ಯವಹರಿಸಲು ಪೊಲೀಸ್ ಮತ್ತು ಕಾರ್ಯನಿರ್ವಾಹಕ ಆಡಳಿತ ಯಂತ, ಇವೆ. ಎಲ್ಲದಕ್ಕೂ ನ್ಯಾಯಾಲಯ ಒಂದೇ ಉತ್ತರವಲ್ಲ ತೆಗೆದುಕೊಳ್ಳುವಂತೆ ಸೂಚಿಸುತ್ತೇವೆ ಎಂದು ಎಂದು ಪೀಠ ಹೇಳಿದೆ.

ಹಿನ್ಸೆಲೆ: 23 ತಿಂಗಳ ಶಿಶುವಿನ ಪರವಾಗಿ ತಾಯಿ ಸಲ್ಲಿಸಿದ ಮನವಿಗೆ ಸಂಬಂಧಿಸಿ ಸುಪ್ರೀಂ ಕೋರ್ಟ್, ಕೇಂದ್ರ ಸರಕಾರ ಮತ್ತು ಇತರರ

ಶುಕ್ರವಾರದ ವಿಚಾರಣೆ ಸಂದರ್ಭ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಸಚಿನ್ ಜೈನ್, ಕಿಡ್ರಿ ದಂಧೆಯ ಇತೀಚಿನ ಐದು ಪ್ರಕರಣಗಳ ಬಗ್ಗೆ ಪೀಠಕ್ಕೆ ಮಾಹಿತಿ ನೀಡಿದರು. ಈ ಅರ್ಜಿ ಪರಿಗಣಿಸಲು ಕೋರ್ಟ್ ಒಲವು ಹೊಂದಿಲ್ಲ. ಆದರೆ

ಇವು ಆಡಳಿತಾತ್ಮಕ ಸಮಸ್ಯೆಗಳಾಗಿವೆ. ಪ್ರತಿವಾದಿಗಳು (ಕೇಂದ್ರ ಸರಕಾರ ಮತ್ತು ಇತರರು) ಅರ್ಜಿದಾರರು ಎತ್ತಿದ ಸಮಸ್ಯೆ ಯನ್ನು ಪರಿಶೀಲಿಸಿ ಅಗತ್ಯ ಕ್ರಮ ಪೀಠ ಹೇಳಿದೆ.

ವಿಚಾರಣೆ ವೇಳೆ ಪೀಠ, ಸುಪ್ರೀಂ ಕೋರ್ಟ್ ನಲ್ಲಿ ಎಲ್ಲದಕ್ಕೂ, ಪ್ರತಿಯೊಂದು ಇಲಾಖೆಗೂ, ಪ್ರತಿಯೊಂದು ವ್ಯವಸ್ಥೆಗೂ ಆಡಳಿತ ವ್ಯವಸ್ಥೆ ಇದೆಯೇ? ಎಂದು ಪ್ರಶ್ನಿಸಿತು. ಇಂತಹ ಹಗರಣಗಳು ಅಂತಾರಾಜ್ಯ ಮತು ಅಂತಾ ರಾಷ್ಟೀಯ ಸಂಪರ್ಕವನ್ನು ಹೊಂದಿದ್ದು, ಅವುಗಳ ತನಿಖೆಯ ಜವಾಬ್ದಾರಿಯನ್ನು ಕೇಂದ್ರ ಏಜೆನ್ನಿಗೆ ವಹಿಸಬೇಕು ಎಂದು ಜೈನ್ ಹೇಳಿದರು.

ಇವು ಆಡಳಿತಾತ್ಮಕ ಸಮಸ್ಯೆ ಗಳು. ಪೊಲೀಸ್ ವ್ಯವಸ್ಥೆ ಇದೆ. ಇದನ್ನು ನಿರ್ವಹಿಸಲು ಕಾರ್ಯನಿರ್ವಾಹಕ ಕಾರ್ಯವಿಧಾನವಿದೆ. ನಾವು ಎಲ್ಲದರ ಹೊರೆಯನ್ನು ನಮ್ಮ ಮೇಲೆ ಹೊರಲು ಸಾಧ್ಯ ವಿಲ್ಲ ಪೀಠ ಹೇಳಿದೆ.

**ಮುಂಬೈ:** ಭಾರತದಲ್ಲಿ ರೈಲುಗಳು ಯಾವಾ ಗಲೂ ತಡವಾಗಿ ಬರುತ್ತವೆ ಆರೋಪ ಆದರೆ, ಗೋವಾ ಎಕ್ ಪ್ರೆಸ್ ರೈಲು,

ಗುರುವಾರ ನಿಗದಿ ಗಿಂತ 90 ನಿಮಿಷ ಮೊದಲೇ ಬಂದು ಮಹಾರಾಷ್ಟದ ನಾಸಿಕ್ ನ ಮನ್ಮಾಡ್ ಜಂಕ್ಷನ್ ನಲ್ಲಿ 5 ನಿಮಿಷ ನಿಲುಗಡೆ ಮಾಡಿ ಬಳಿಕ ಹೊರಟು ಹೋಗಿದೆ. ಮೊದಲೇ ಟಿಕೆಟ್ ಕಾಯ್ದಿರಿಸಿದ 45 ಪ್ರಯಾಣಿಕರನ್ನು ಬಿಟ್ಟು ಹೋಗಿದೆ.


ದೆಹಲಿಗೆ ಹೊರಟಿದ್ದ ವಾಸ್ತೋಡಗಾಮಾ-ಹಜರತ್ ನಿಜಾಮುದ್ದೀನ್ ಗೋವಾ ಎಕ್ ಪ್ರೆಸ್ ರೈಲು ಗುರುವಾರ ಬೆಳಗ್ಗೆ 10.35ಕ್ಕೆ ಮನ್ಮಾಡ್ ಜಂಕ್ಷನ್ಗೆ ಆಗಮಿಸಬೇಕಿತ್ತು. ಆದರೆ ನಿಗದಿತ ಸಮಯಕ್ಕಿಂತ 90 ನಿಮಿಷ ಮುಂಚಿತ ವಾಗಿ ಅಂದರೆ ಬೆಳೆಗ್ಗೆ 9ಕ್ಕೆ ಆಗಮಿಸಿದೆ. ರೈಲು ಮಾರ್ಗ ಬದಲಿಸಿದೆ ಕಾರಣ ಬೇಗ ಬಂದಿದೆ ಎಂದು ರೈಲ್ವೆ ಅಧಿಕಾರಿ ತಿಳಿಸಿದ್ದಾರೆ. ಒಂದೂವರೆ ಗಂಟೆ ಮುಂಚಿತವಾಗಿ ಬಂದರೂ ರೈಲು ನಿಗದಿತ ಸಮಯದವರೆಗೆ ಕಾದಿದ್ದು ಟಿಕೆಟ್ ಮುಂಗಡ ಪಡೆದ 45 ಪ,ಯಾಣಿ ಕರನ್ನು ಕರೆದುಕೊಂಡು ಹೋಗ ಬೇಕಿತ್ತು.

ಆದರೆ ಹೊರಟೇ ಹೋಗಿದ್ದರಿಂದ 45 ಪ್ರಯಾಣಿಕರು ರೈಲು ತಪ್ಪಿಸಿಕೊಂಡಿದ್ದಾರೆ. ಎಷ್ಟೂ ಪ್ರಯಾಣಿಕರು 10.35ರ ರೈಲಿಗೆ 9.45ಕ್ಕೆ ನಿಲ್ದಾಣಕ್ಕೆ ಬಂದಿದ್ದರು. ಆದರೆ ಅವರಿಗೊ ರೈಲು ಸಿಕ್ಕಿಲ್ಲ. ಪ್ರಯಾಣಿಕರು ನಿಲ್ದಾಣದ ವ್ಯವಸ್ಥಾಪಕರ ಕಚೇರಿಗೆ ತೆರಳಿ ತಮ್ಮ ಪ್ರಯಾಣಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿದರು. ರೈಲು ತಪ್ಪಿಸಿ ಕೊಂಡವರು ಬಳಿಕ ಗೀತಾಂಜಲಿ ಎಕ್ ಪ್ರೆಸ್ ಹತ್ತಿ, ಜಲಗಾಂವ್ಗೆ ಪ್ರಯಾಣಿಸಿದರು. ಅಲ್ಲಿ ಅವರು ಬರುವವರೆಗೂ ಗೋವಾ ಎಕ್ಸ್ಗೆಸ್ ಅನ್ನು ನಿಲ್ಲಿಸಲಾಗಿತ್ತು ಎಂದು ಕೇಂದ್ರ ರೈಲ್ವೇ ಸಾರ್ವಜನಿಕ ಸಂಪರ್ಕ ಅಧಿಕಾರಿ ಹೇಳಿದ್ದಾರೆ. ರೈಲ್ವೆ ಸಿಬ್ಬಂದಿ ಪ್ರಮಾದದ ಬಗ್ಗೆ ತನಿಖೆ ಆರಂಭಿಸಲಾಗಿದೆ.

### ಕಾರ್ಮಿಕರಿಗೆ ಉಚಿತ ಹೆಪಟೈಟಿಸ್ ತಪಾಸಣೆ

**ಬೆಂಗಳೂರು:** ವಿಶ್ವ ಹೆಪಟೈಟಿಸ್ ದಿನಾಚರಣೆ ಅಂಗವಾಗಿ ಸರ್ಶ್ ಆಸತೆ,ಯು ಬಿಬಿಎಂಪಿ 100 ನೌಕರರು ಮತ್ತು ಪೌರಕಾರ್ಮಿಕರಿಗೆ ಉಚಿತ ಹೆಪಟ್ಟೆಟಿಸ್ ತಪಾಸಣಾ ಶಿಬಿರವನ್ನು ಆಯೋಜಿಸಿತ್ತು.

ಉಚಿತ ತಪಾಸಣೆ ಶಿಬಿರದ ಬಗ್ಗೆ ಮಾತನಾಡಿದ ಸ್ಪರ್ಶ್ ಆಸ್ಪತ್ರೆಯ ಅಧ್ಯಕ್ಷ ಡಾ.ಶರಣ್ ಶಿವರಾಜ್ ಪಾಟೀಲ್, ಪ್ರತಿಯೊಬ್ಬರಿಗೂ ಗುಣಮಟ್ಟದ ಆರೋಗ್ಯ ಸೇವೆ ಲಭ್ಯವಾಗುವಂತೆ ಮಾಡುವುದೇ ನಮ್ಮ ಧ್ಯೇಯವಾಗಿದೆ. ಈ ತಪಾಸಣಾ ಶಿಬಿರವು



ಸಾರ್ವಜನಿಕರ ಆರೋಗ್ಯವನ್ನು ಸುಧಾರಿಸುವ ಮತ್ತು ಈ ತಡೆಗಟ್ಟಬಹುದಾದ ರೋಗದ ಬಗ್ಗೆ ಜಾಗೃತಿ ಮೂಡಿಸುವ ಒಂದು ಪ್ರಮುಖ ಹೆಜ್ಜೆ ಯಾಗಿದೆ. ಮುಂಚೂಣಿ ಸೇವೆಯಲ್ಲಿ ನಿರತರಾಗಿ ರುವ ಬಿಬಿಎಂಪಿ ಪೌರಕಾರ್ಮಿಕರು ಸಮಾಜದ ಆರೋಗ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂಬ ಅರಿವು ನಮಗಿದೆ. ಅವರ ಆರೋಗ್ಯ ಮತ್ತು ಯೋಗಕ್ಷೇಮವನ್ನು ರಕ್ಷಿಸಲು ನಾವು ಈ ಅವಕಾಶವನ್ನು ಬಳಸಿಕೊಳ್ಳುತ್ತಿದ್ದೇವೆ. ತಡೆಗಟ್ಟ ಬಹುದಾದ ರೋಗವು ಉಂಟು ಮಾಡುವ ಹೊರೆಯನ್ನು ಕಡಿಮೆ ಮಾಡಲು ಈ ರೀತಿಯ ಇನ್ನೂ ಅನೇಕ ತಪಾಸಣಾ ಶಿಬಿರಗಳನ್ನು ಆಯೋ ಜಿಸಲು ನಾವು ಸಿದ್ದರಿದ್ದೇವೆ ಎಂದು ಹೇಳಿದರು.

ಕೆಪಿಸಿಸಿ ಸಂಯೋಜಕಿ ಪಲ್ಲವಿ ಅವರ ನೇತೃತ್ವದ ಅಖಿಲ ಕರ್ನಾಟಕ ಕುಳುವ ಮಹಾ ಸಂಘದ ಪದಾಧಿಕಾರಿಗಳ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ. ಅವರನ್ನು ಭೇಟಿ ಮಾಡಿ, ಶಹನಾಯಿ ಮಾಂತ್ರಿಕ ಸನಾದಿ ಅಪ್ಪಣ್ಣ ಅವರ ಸಮಾಧಿಯನ್ನು ಅಭಿವೃದ್ಧಿಪಡಿಸಿ ಸ್ಮಾರಕ ನಿರ್ಮಿಸಿ, ಸಂಗೀತ ಮ್ಯೂಸಿಯಂ ಸ್ಥಾಪಿಸಬೇಕು ಎಂದು ಮನವಿ ಸಲ್ಲಿಸಿದರು.

ಮುಂದಿನ ಬಾರಿ ಮುಖ್ಯ ಮಂತ್ರಿ ಪಟ್ಟಿಯಲ್ಲಿ ಖಂಡಿತ ನನ್ನ ಹೆಸರಿರುತ್ತೆ: ಸತೀಶ್ ಜಾರಕಿಹೊಳಿ ಈ ಬಾರಿ ಸಿಎಂ ರೇಸ್ ನಲ್ಲಿ ನಾನಿ

. ನಾನಿಲ್ಲ. ಆದರೆ ಮುಂದಿನ ಅವಧಿಯ ರೇಸ್ ನಲ್ಲಿ ನಾನಿರುವೆ – ಗೊತ್ತು ಇಳಿಸುವುದಕ್ಕೂ ಗೊತ್ತು ಎಂಬ ಅವರ ಹೇಳಿಕೆ ಕರ್ನಾಟಕಕ್ಕೆ ಎನ್ನುಮೂಲಕ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಹಂಚಿಕೊಂಡಿದ್ದಾರೆ ಎಂದು ತಿಳಿಸಿದರು. ಅವರು, ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ನನಗೆ ಗೊತ್ತಿಲ್ಲ. ಮುಖ್ಯ ಮಂತ್ರಿ ಅಧಿಕಾರ ಹಂಚಿಕೆ ಬಗ್ಗೆಯೂ ನಮಗೆ ಸಭೆ ಶಾಂತವಾಗಿ ನಡೆದಿದೆ. ಕೆಲವು ಸಮಸ್ಯೆ ಇದ್ದೇ ಇರುತ್ತದೆ, ಮಾಹಿತಿಯಿಲ್ಲ. ಈ ಎಲ್ಲ ವಿಷಯಗಳ ಬಗ್ಗೆ ಪಕ್ಷದ ಹೈಕಮಾಂಡ್ ತೀರ್ಮಾನ ಕೈಗೊಳ್ಳುತ್ತದೆ. ನಮ್ಮ ಜೊತೆ ಯಾರೂ ಚರ್ಚೆ ಮಾಡಿಲ್ಲ. ಸಿದ್ದರಾಮಯ್ಯನವರು ಒಳ್ಳೆಯ ಕಾರ್ಯಕ್ರಮ ಕೊಟ್ಟಿದ್ದಾರೆ ಎಂದರು. ಇನ್ನು ಭಾರಿ ವಿವಾದಕ್ಕೆ ಕಾರಣವಾಗಿರುವ ಬಿ.ಕೆ ಹರಿಪ್ರಸಾದ್ ಅವರ ಹೇಳಿಕೆ ರಾಜ್ಯಕ್ಕೆ ಸಂಬಂಧಿಸಿದ್ದಲ್ಲ. ಅವರು ಕಾಂಗ್ರೆಸ್ ಕುಟುಂಬದ ಸದಸ್ಯರು. ಅವರು ಕೆಲವು

**ಬೆಂಗಳೂರು:** ಈ ಬಾರಿ ಮುಖ್ಯಮಂತ್ರಿ ಹುದ್ದೆಯ ರೇಸ್ನಲ್ಲಿ ) ರಾಜ್ಯ ಗಳಲ್ಲಿ ಸಿಎಂ ಆಯ್ಕೆ ಮಾಡಿದ್ದಾರೆ. ಸಿಎಂ ಮಾಡುವುದಕ್ಕೂ ಸಂಬಂಧಪಟ್ಟಿಲ್ಲ. ಹರಿಪ್ರಸಾದ್ ಅವರು ತಮ್ಮ ಅನುಭವ

> ಸಿಎಲ್ಪ ಸಭೆ ಶಾಂತವಾಗಿ ನಡೆದಿದೆ: ಗುರುವಾರ ಸಿಎಲ್ಪ ಇಲ್ಲಾ ಅಂತಾ ಹೇಳೋಕೆ ಆಗಲ್ಲ. ವರ್ಗಾವಣೆ ವಿಚಾರವಾಗಿ ನಮಗೂ ಇತಿಮಿತಿಯಿದೆ. ಕೇವಲ ಶೇ.6ರಷ್ಟು ವರ್ಗಾವಣೆ ನಾವು ಮಾಡಬಹುದು. ಉಳಿದದ್ದು ಸಿಎಂ ಮಾಡಬೇಕು. ಕೆಲವೊಂದಕ್ಕೆ ಶಾಸಕರಿಗೆ ಇದು ಮನವರಿಕೆ ಆಗೋದಿಲ್ಲ. ದೆಹಲಿಗೆ ಹೋಗಿದ್ದ ರಿಂದ ಶಾಸಕಾಂಗ ಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ ಎಂದು ಸ್ಪಷ್ಟಪಡಿಸಿದರು

